

ಎಂದಿಗೂ ಮರೆಯಬಾರದ ರಾತ್ರಿ

ಬ್ರಹ್ಮ ಮನಸ್ಸಾತ #34

VII. ಯೇಸುವಿನ ಸೇವೆಯ ಅಂತಿಮ ವಾರ (ಮುಂದುವರೆಯುವದು).

H. ಶುಕ್ರವಾರ: ಯೇಸುವಿನ ಮರಣದ ದಿನ (ಮುಂದುವರೆಯುವದು).

1. ಕಡೆಯ ಭೋಜನ (ಮುಂದುವರೆಯುವದು).
 - c. ಮಾನವಿಂದಿಯಲ್ಲಿ ಪ್ರಾಣಿನ (ಯೋಹಾನ 13:2-20).
 - d. ಅಲ್ಲಗಳಿಯಿಬಕೆ/ಆರನ್ನಾರದ ಮುನ್ನಾಜನೆ (ಮತ್ತಾಯ 26:21-25, 31-35; ಮಾರ್ಕ 14:18-21, 27-31; ಲಕ್ಕ 22:21-23, 31-38; ಯೋಹಾನ 13:21-38).
 - e. ಕರೆನ ಭೋಜನದ ಆಚರಣೆಯ ಕ್ರಮ (ಮತ್ತಾಯ 26:26-29; ಮಾರ್ಕ 14:22-25; ಲಕ್ಕ 22:19, 20; 1 ಕೊಲಂಧ 11:23-26).

ପ୍ରମାଣିତ

ಆ ರಾತ್ರಿಯ ಎಂದಿಗೂ ಮರೆಯದಂಥಡ್‌ಗೊತ್ತು, ಯೀಬು ಮತ್ತು ಅಕನ ಶಿಷ್ಯರೊಂದಿಗೆ ಚೇಲುಪ್ಪಲಿಗೆಯಲ್ಲ ಹನ್ನುದ ಉಟಪುಂಡರೋಡನೆ ಅದು ಆರಂಭವಾಯಿತು. ಇದು ಗೆತ್ತೆಮನೆಯಲ್ಲ ಶ್ರಾಧ್ಯನೆಯೊಂದಿಗೆ ಮುಂದುವರೆಯಿತು. ಹಲಿಯ ಯಾಜಕನ ಅಂಗಳದಲ್ಲ ಯೀಬುನಿನ ಅಣುಕು ವಿಜಾರಣೆಯೊಂದಿಗೆ ರಾತ್ರಿಯ ಘಟನೆಗಳು ಅಂತ್ಯಗೊಂಡವು. ಈ ಹಾರೆಪು ಹನ್ನು ಹಬ್ಬಿದ ಉಟಕ್ಕೆ ಸಂಬಂಧಿಸಿದರೆತ ಘಟನೆಗಳ ಮೌದಲ ಭಾಗವನ್ನು ಹೊಂದಿಕೊಂಡಿರುವುದು ಆಗಿದೆ. ಈ ಸ್ನಾರಣಿಯ ನಂಜಿಯ ಘಟನಾವಜಾಗ ನಲಿಯಾದ ಕೆಮುಗಳ ಬಗ್ಗೆ ನಮಗೆ ವಿಜಿತತೆಯು ಇಲ್ಲ:² ಘಟನೆಗಳನ್ನು ವ್ಯವಸ್ಥಿತಗೊಳಿಬಾಹಿಲು ಅನುಕ್ರಮವನ್ನು ಅನುಸರಿಸುವುದೊಂದೆ ಮಾರ್ಗವಾಗಿದೆ.³

ಒಂದು ಮಹತ್ವರಾಣಿವಾದ ಕಾಯ್ದ (ಯೋಹಾನ 13:2-20)

ହିଁଠିନ ହାତଦ ଯୋର ପ୍ରମୁଖର ଏଠବ ଅର୍ଥାତ୍କୁଳର ମୁଗିଯିତୁ (ଲଙ୍କ 22:24). ଉଚ୍ଚତ ଆରଂଭଦର୍ଜନ ଆ ବିଶ୍ୱାସ କାରଣଚା ଦର୍ଶାଯିତୁ:

ಯೇನು ... ಉಪಬಹುದ್ದು ಜಟ್ಟಿ ಎದ್ದು ಹೆಡಿದ್ದ ಮೇಲ್ಮೈಕಿರೆಯನ್ನು ತೆಗೆದಿಟ್ಟು ಕೈಹಾ ವಾಡವನ್ನು ತಕ್ಕೊಂಡ ನಡುವಿಗೆ ಕಟ್ಟಕೊಂಡನು. ಅಗ ಬೋಗುಣಿಯಾಗಿ ನಿರು ಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೆಲೆಯಿಸುವುದಕ್ಕೂ ನಡುವಿಗೆ ಕಟ್ಟಕೊಂಡಿದ್ದ ಕೈಹಾವುಡದಿಂದ ಒರಿಸುವುದಕ್ಕೂ ಆರಂಭಿಸಿದನು (ಯೋಹಾನ 13:3-5).

ఆ దినగళల్ల, అతిథియు చునెయిళక్కే త్రచేలిసిదంతయే ఆతన హాదగళన్ను తోళియువదు నామాన్యవాద సంపదాయ ఆగిత్తు, ఈ ఆధిత్యద కాయిచు అతిథియ కాలన్న తచీసుత్తిత్తు, ఆదరే ఇదు ష్టూయోలికటెయ భాగచన్న ఒకగోలండిత్తు, జనరు

ಹಾದರಕ್ಕೆಗೆಂನ್ನ ಹಾತಿಕೊಳ್ಳಲ್ಪಡುವ ಮತ್ತು ಕೊಳೆಯಾದ ರಸ್ತೆಯಲ್ಲ ನಡೆಯುತ್ತಿದ್ದರು. ಅವರು ಉಂಟಮಾಡುವಾಗ, ಒಬ್ಬ ಅರ್ಥಿಯ ಮುಖವು ಇನ್ನೊಬ್ಬ ಅರ್ಥಿಯ ಮುಖದಿಂದ ದೂರಿರಬಾರದಿತ್ತ ಅರ್ಥಿಯ ಹಾದವು ಇದಕ್ಕೆ ಅಡಿಸ್ತೇಮಾಡಬಾರದಾಗಿತ್ತು.⁴

ಅವೇಂತಲ್ಲರು ಬಹಳಃ ಈ ಹನ್ತದ ಉಂಟಕ್ಕೂ ನ್ಯಾನ್‌ಮಾಡಿ ಸಿದ್ಧರಾಗಿರಬೇಕು (ನೋಡಿಲ ಪಜನ 10); ಆದರೆ ಮೇಲುಷ್ಟಿಗೆ ಮನೆಯ ಭಾರಿಗೆ ಅವರು ನಡದೇ ಬಂದಿದ್ದರು; ಅವ ಹಾದಗಳುಅವರು ಶ್ರಯಣಿಸಿದ ಧೂಳುಮಯ ರಸ್ತೆಯಲ್ಲ ಮಾನವಾಗಿರಬಹುದು. ಕಾಲೊಳಿಯುವುದಕ್ಕೆ ಬೇಕಾದ ಎಲ್ಲಾ ನಂಗತಿಗಳ ಅಳ್ಳಿದ್ದವು (ಪಜನಗಳ 4, 5), ಆದರೆ ತಾವು ದೊಡ್ಡಪರ ಎಂದು ಜೆಲಗಣಿಸುವದು ತಮ್ಮ ಜೊತೆ ಶಿಷ್ಯರಿಂದ ಕೊಳೆ ಯನ್ನು ತೊಳೆಯಿಸಿಕೊಳ್ಳುವುದಕ್ಕೆ ಒಪ್ಪಂದಂಥದ್ದಾಗಿತ್ತು. ಅಲ್ಲದೆ, ಆಕಾರ್ಯವು ನಮಾನ್ಯವಾಗಿ ನೇವಕಲಂದ ಮಾಡಲ್ಪಡುತ್ತಿತ್ತು!

ಆತನ ರಾಜ್ಯದಲ್ಲ ಶ್ರೀಷ್ಠತನವು ಅವರ ನ್ಯಾನದ ಮೇಲೆ ಇರುವುದಿಲ್ಲ ಎಂದು ಯೇಸು ಈ ಹಿಂದೆಯೇ ನೂಜಿಸಿದ್ದನು. ಆತನು “ನಾನು ನಿಮ್ಮಾಲ್ಲ ನೇವೆ ಮಾಡುವವನಂತಿದ್ದೇನೆ” ಎಂದು ಹೇಳಿದನು (ಲಾಕ 22:27). ಈ ನಂದಭಾವದಲ್ಲ ಆತನು ನೇವಕನು ಮಾಡುವ ಕೆಲಸವನ್ನು ಮಾಡಿ ನೇರೆಮಾಡುವುದು ಎಂಬುದರ ಅರ್ಥವನ್ನು ದೃಷ್ಟಾಂತಿಸಿದನು. ಆತನು ಅವರ ಕಾಲುಗಳನ್ನು ತೊಳಿದನು.

ಯಾರ ಹಾದಗಳನ್ನು ತೊಳಿದನೋ ಅವರಲ್ಲ ಯಾದನೂ ಒಬ್ಬನು ಎಂಬ ವಾಸ್ತವವು ಈ ಹೇಳಬಾಗದಲ್ಲಿ ಬೀಳಣ ಲಕ್ಷ್ಯವನ್ನು ನೇರಿಯುತ್ತಾಗಿದೆ (ಯೋಹಾನ 13:2, 10, 11, 18, 19). ಈ ಲೀತಿಯಲ್ಲ ಕರೆನು “ನಿನ್ನ ವೈರಿಗಳನ್ನು ಪ್ರೀತಿಸಿಲಿ” ಮತ್ತು ಅವರಿಗೆ ಒಕ್ಕೀಯದನ್ನೇ ಮಾಡಿ⁵ ಎಂಬುದನ್ನು ಈ ಲೀತಿಯಲ್ಲ ಶ್ರಾಯೋಗಿಸಿದನು (ಪುತ್ರಾಯ 5:44, 45; ನೋಡಿಲ ರೋಮಾತ್ಮರ 12:20).

ತೀನ್ನನು ಶಿಷ್ಯರ ಹಾದಗಳನ್ನು ತೊಳಿದ ಮೇಲೆ, ತನ್ನ ಉದಾರಜಳಿಯನ್ನು ಅನುನಲನಲು ಆತನ ನವಾಲನ್ನು ಬಡ್ಡಿತ್ತಾನೆ (ಯೋಹಾನ 13:14-17). ಇದರ ಅರ್ಥವು ಕಾಲನ್ನು ತೊಳಿಯಿವದು ಒಂದು ಹದ್ದತಿಯಾಗಿದ್ದ ನಮ್ಮ ಆರಾಧನೆಯ ಒಂದು ಭಾಗವಾಗಿ ಇಡಲು ಆತನು ನಂನ್ಯಾಪಿಸಿದ್ದಾನೆ ಎಂದೇ? ಇಲ್ಲ. J. W. McGarvey ಹೀಗೆ ಬರೆಯುತ್ತಾರೆ,

ಹಾದಗಳನ್ನು ತೊಳಿಯಿವದನ್ನು ಯೇಸು ನಂನ್ಯಾಪಿಸಿನಾಲ್ಲ; ಈಗಾಗಲೇ ತ್ರಜಾತಿಭಿದ್ದ ನಂತರದಾಯಿವನ್ನು ಆತನು ಕಂಡುಕೊಂಡನು. ಮತ್ತು ನಾವು ನೇವೆಯ ಯೋಗ್ಯ ಅತ್ಯಾರೆನ್ನು ತೋರಿಸುವ ಬಲು ಯೋಗ್ಯವಾದ ಮಾರ್ಗವನ್ನು ಆತನು ಕೇವಲ ಬಳಸಿದನು... ಹಾದಗಳನ್ನು ತೊಳಿಯಿವದು ಸೌಜನ್ಯದ ಅರ್ಥವಾ ಅಧಿಕೃದ ಕಾರ್ಯ ವಾಗಿದ್ದ ಹಾಶ್ವಾರ್ಯ ಜನರಲ್ಲ ಎಂದಿಗೂ ಇಲ್ಲದ ಹದ್ದತಿಯಾಗಿತ್ತು ಮತ್ತು ತೀನ್ನನ ಈ ಮಾತುಗಳ ನಂತರೂಣವಾಗಿ ಆತನ ಅರ್ಥವನ್ನು ಕೆಡಿಸುವಂತಿದ್ದು ಇದನ್ನು ಎರವಲು ಹಡೆಯಲು ಕಾರಣವಾಗಿದೆ.⁶

John F. Carter ರವರು “ಹೊನ ಒಡಂಬಡಿಕೆಯ ಯಾವುದೇ ಸಭೆಯ ಇದನ್ನು [ಹಾದ-ತೊಳಿಯಿವುದನ್ನು] ಎಂದಾದರೂ ಜಾಲಿಗೆ ತಂದಿದ್ದರು ಎಂಬುದಕ್ಕೆ ಯಾವುದೇ ಪುರಾವೆಯು ಇಲ್ಲ” ಎಂದು ಐಪ್ಪಣಿಸಿದ್ದಾರೆ. “ನಭಾಜಲತ್ತೆಯಲ್ಲ ಹಿಂದೆ ನೂಜಿನಲ್ಪಟ್ಟ ಇಂಥ ಅಭ್ಯಾಸಗಳ ನುಮಾರು ಕ್ರಿ.ಶ. 30ರಿಂದ ಸ್ವೇಚ್ಛದ ಎಲ್ಲಾರಾದಲ್ಲಿ ಜಿಶೋಪ ಕೌಸ್ತಿಲ್ ದಿಂದ ಇಂಥ ನಂಗತಿಗಳ ಎಂಡನಾಹವಾದವ ಎಂದು ತೀರ್ಪುತ್ತೇನೆಯಾದಲ್ಲಿ ಎಂದು ಅವರು ವರದಿಮಾಡಿದರು.⁷ “ಯೇಸು ಅದನ್ನು ಕರೆನ ಭೋಜನದಂತೆ ನಂನ್ಯಾಪಿಸುತ್ತಿಲ್ಲ, ಆದರೆ ನಿಜ ನಾವುತೆಯ ಆತ್ಮದ ವಿಷಯದಂತೆ ಇಲ್ಲ ಅದನ್ನು ನಂನ್ಯಾಪಿಸುತ್ತಿಲ್ಲ, ಆದರೆ ನಿಜ ನಾವುತೆಯ ಆತ್ಮದ ವಿಷಯದ ಹಾರವನ್ನು ಕೊಡುತ್ತಿದ್ದಾನೆ” ಎಂದು H. I. Hester ಹೇಳುತ್ತಾರೆ.⁸

ಮೂಲತಿಂದಾಗಿ ಅಪ್ರೋನ್ತಲರ ಹಾದಗಳ ಕೆಲಳೆಯ ಮೇಲೆ ತೀಸ್ತನ ಆಸಕ್ತಿ ಇರಿಲ್ಲ; ಆತನು ಅವರ ಹೃದಯಲ್ಲಿ ಇದ್ದ ನಾನ್ಯಾಥ ಮಹತ್ಪಾಕಾಂಜ್ಞೆಯ ಬಗ್ಗೆ ಕಾಳಜಿಯಿಷ್ಟ್ಯಾವಾಗಿದ್ದನು. ಈ ಘಟನೆಯಲ್ಲಿ ಯಾದನನ್ನು ತಲುಪಲು ಇರುವ ಅಂತಿಮ ಶ್ರಮವಾಗಿತ್ತು ಎಂದು ಇದು ನೂಡಿನಲ್ಲಿಇದೆ. ಕರ್ತನು ಯಾದನ ಕಾಲನ್ನು ನಂಮಧಾರಾದನು ಆದರೆ ದುರ್ಭ್ರವದಿಂದ ಆತನ ಹೃದಯವು ಇನ್ನೊಂದು ಅಖಿಧಾರಿ ಉಳಿಯತ್ತು (13:27).

ಅಭಾತಕಾರಿಯಾದ ಫೋಣಸೆರಕ್ತು

(ಮತ್ತಾಯ 26:21-25, 31-35; ಮಾರ್ಕ 14:18-21, 27-31;

ಲೂಕ 22:21-23, 31-38; ಯೋಹಾನ 13:18, 19, 21-30)

ಯಾದನ ವಿಧಯವಾದ ಫೋಣಸೆರಕ್ತು (ಮತ್ತಾಯ 26:21-25; ಮಾರ್ಕ 14:18-21;

ಲೂಕ 22:21-23; ಯೋಹಾನ 13:18, 19, 21-30)

ತೀಸ್ತನು ಶಿಷ್ಯರ ಹಾದಗಳನ್ನು ತೊಳೆದಂತೆಯೇ, ತನು ಗುರುದೇಶಕ್ಕೆ ಒಳಗಾಗುವ, ತನ್ನ ಹತ್ತಿರಿರಿಯವ ಒಬ್ಬಿನಿಂದ ಲೀಗೆ ಗುರುದೇಶಕ್ಕೆ ಒಳಗಾಗುವಂಥ, ಅಥಾತಕಾಲಿಯಾದ ಫೋಣಣಿಯನ್ನು ಮಾಡಿದನು. ಆತನು "... ನನ್ನ ಕೂಡ ಉಂಟಮಾಡುವವನೇ ನನಗೆ ಕಾಲನ್ನು ಒಡ್ಡುಪವನಾಗಿದ್ದಾನೆ" ಎಂಬ ಶಾಸ್ತ್ರದ ಮಾತು ನೆರವೆರಬೇಕಾಗಿದೆ ಎಂದು ಹೇಳಿದನು (ಯೋಹಾನ 13:18; ನೋಡಿಲ ಕೀರ್ತನೆ 41:9). "ಹೊವಾರ್ತ್ಯದ ದೇಶಗಳಲ್ಲಿ ಇಬ್ಬರು ಜೋಡಿಯಾಗಿ ಉಂಟಮಾಡುವವು ಸ್ನೇಹಕ್ಕೆದ ಒಡಂಬಡಿಕೆ ಅಥವಾ ವಾಗ್ನಾನವನ್ನು ನೂಡಿಸುವುದಾಗಿತ್ತು."⁹ ಆದರೆ ಯಾದನು ಯೇಣುವಿನ ವೈಲಿಗಳ ಹಂತಕ್ಕಾಗಿ ಆತನನ್ನು ಒಟ್ಟಿಸಿಕೊಡುವುದಾಗಿ ಒಟ್ಟಿಕೊಂಡಿದ್ದಾರ್ಥ ಬೋಧಕನೊಂದಿಗಿನ ಈ ಹಲಿಷ್ಠ ಉಂಟದಲ್ಲಿ ನಿಷ್ಟಿಲ್ಲದೆ ಹಾಲೆಗ್ಗಿಂಡಿದ್ದನು."¹⁰

ತೀಸ್ತನು ತನ್ನ ಗುರುದೇಶಿಯ ಬಗೆಗೆ ಅಪ್ರೋನ್ತಲಿಗೆ ಹೇಳತ್ತು "ಅದು ನಡೆಯುವಾಗ ನನ್ನನ್ನೇ ಆತನೆಂದು ನಿಂತು ನಂಬುವಂತೆಯೂ ಅದು ನಡೆಯುವುದಕ್ಕಿಂತ ಮುಂಚೆ ಅದನ್ನು ಇಂದಿನಿಂದ ನಿಂತು ಹೇಳುತ್ತೇನೆ" (ಯೋಹಾನ 13:19) ಎಂದು ಹೇಳಿದನು. ಮುಂದಾಗಿ ಆತನು ಅವಲಿಗೆ ಹೇಳಿದ ನತ್ಯವು ಆತನು ದಿವ್ಯಾದವನು ಎಂಬುದನ್ನು ಧ್ಯಾತ್ವಿಕರಿಸಿತು. ಗುರುದೇಶಿಯ ಆಶ್ಚರ್ಯಕರಿಗಾಗಿ ಹಿಡಿಯಲಾರನು ಅಥವಾ ಆತನು ಯೋಜನೆಗಳಿಗೆ ವಿದೇಶೀಕ ಮಾಡಲಾರನು ಎಂದು ಭರವಸೆಯ ಮೂಲಕ ಇದು ಅವರ ನಂಜಕೆಯನ್ನು ನಕ ಕಾಣಾಡುವುದಾಗಿತ್ತು.

ಯೇಣು ಮಾತನಾಡಿದಂತೆ, "ಯೇಣು ಆತ್ಮದಲ್ಲಿ ತತ್ತ್ವಗೇಂಡನು" (ಯೋಹಾನ 13:21). ಶಿಷ್ಯರು ಮುಂದೆ ಯಾವ ಭಯಿಂಕರ ನಂಗತಿಯು ಇದೆ ಎಂದು ತಿಜದಿರಿಲ್ಲ, ಆದರೆ ತೀಸ್ತನು ಅವರನ್ನು ನೂಕ್ಕೆವಾಗಿ ವಿಜ್ಞಿಲಿಸಿದನು. ಅಪ್ರೋನ್ತಲರ ಪ್ರಬುದ್ಧತೆಯ ಕೊರತೆಯ ಬಗ್ಗೆಯೂ ನಿಂತ ಆತನು ಕಾಳಜಿಯಿಷ್ಟ್ಯಾವಾಗಿದ್ದನು. ಮುಂದೆ, ಆತನು ಹೃದಯವು ಯಾದನ ವಿಶ್ವಾಸಾತದಿಂದ ಒಡೆದುಹೋಡಿತು.

ಯೇಣು ಹನ್ನರಡು ಜನರೊಡನೆ ಬಿಜ್ಞಪುನಿಸಿಂದ ಮಾತನಾಡಿದನು: "... ನಿಷ್ಪಾಲ್ಯ ಒಬ್ಬನು ನನ್ನನ್ನು ಹಿಡಿಕೊಡುವನು" (ಯೋಹಾನ 13:21; ಒತ್ತಿ ಹೇಳಿದ್ದ ನನ್ನದು ಮತ್ತಾಯ 26:21). ಅವರು ದಿಗ್ಭೂಂತರಾದರು (ಯೋಹಾನ 13:22) ಮತ್ತು "ಇಂಥ ಕೆಲಸವನ್ನು ಮಾಡಬೇಕೆಂದಿರುವವನು ನಮ್ಮೆಲ್ಲ ಯಾರಾಗಿರಬಹುದು ಎಂದು ಒಬ್ಬರನೆನ್ನಿಬಿರು ಕೇಳಿಕೊಡಿಗಿರು" (ಲೂಕ 22:23). "ಅವರು ಬಹಳ ದುಃಖಪಟ್ಟ ನಾಮಿಂ ನಾನಲ್ಲಿವಲ್ಲ ಎಂದು ತ್ವರಿಯೊಬ್ಬರೂ ಕೇಳಿಕೊಡಿಗಿರು" ¹¹ (ಮತ್ತಾಯ 26:22). ಅವರು ಬಹುಶ: "ಆತನ

ವೈಲಿಗಳಂದ ಆತನು ತೆಗೆದುಕೊಂಡು ಹೋಗುವಂತೆ ಅವರಳ್ಳಿ ಒಬ್ಬನು ತನಗೆ ಅರಿಬಿಲ್ಲದೇ ಮಾಡಿದ್ದನೇ ಎಂದು ಯೋಜಿಸಿದರು.”¹² ಆದ್ದರಿಂದಲೇ, ಪ್ರತಿಯೊಬ್ಬರೂ ಕೂಡಾ, “ನ್ನಾಬ್ರಿಹಿ ನಾನ್ನಲ್ಲವಲ್ಲ ಎಂದು ಹೇಳಿದರು!”

ಯೇಸುವಿನ ಬಳಗದೆಯಳ್ಳಿದ್ದ ಯೋಹಾನನು “ಅವನು ಯಾರು?” (ಯೋಹಾನ 13:23-25¹³) ಎಂದು ಕೇಳಿದನು. “ಅದಕ್ಕೆ ಯೇಸು ನಾನು ಮತ್ತನ್ನು ಅದಿ ಯಾಲಿಗೆ ಕೊಡುತ್ತೇನೋ ಅವನೇ¹⁴ ಎಂದು ಹೇಳಿ ಆ ಮತ್ತನ್ನು ಅದಿ ಸಿಹಿನನ ಮಗನಾದ ಇನ್ನಲ್ಲಿಯೋರ ಯೂದಸಿಗೆ ಕೊಟ್ಟನು” (ಯೋಹಾನ 13:26; ನೋಡಿಲ ಮತ್ತಾಯ 26:23).

ನೂಚಿಸುವ ಕ್ರಿಯೆಯ ಮುಗಿದ ನಂತರ, ತಪ್ಪಿತನ್ನನು ಗುರುತಿಸಲ್ಪಟ್ಟ ಎಲ್ಲಿಗೂ ಶ್ರಕ್ಷಣಿಸಿದ್ದ ಎಂದು ಒಬ್ಬರು ಯೋಜಿಸಿನಬಹುದು. ಅದಲ್ಲ, ಹೇಗೋಂ, ಶಿಷ್ಯರೆಲ್ಲಿಗೂ ತಿಜಿದಿತ್ತು ಎಂಬುದು ಸಿಂಹಿತವಾದದ್ದು (ಯೋಹಾನ 13:28, 29). ಯೂದನು ಬಹಳಿಗೆ ದೊಡ್ಡ ಗೌರವವನ್ನು ಇಟ್ಟಿಕೊಂಡಿದ್ದ ಯೂದಾಯಿದ ಒಬ್ಬನೇ ಅಂತೇನ್ನಲನಾದ ಈತನು, ಉಜದವರಗಿಂತ ಉತ್ತಮ ಶಿಕ್ಷಣವನ್ನು ಹೊಂದಿದವನಾಗಿರಬೇಕು. ಅವರ ಬಜಾಂಜಿಯಾಗಿ ಅಲಸಿಬರುವುದರ ಮೂಲಕ ಆತನು ಗೌರವಿಸಲ್ಪಡುತ್ತು ಇದನು (ಯೋಹಾನ 13:29; ಇದನ್ನು ನೋಡಿಲ 12:6). ತನ್ನ ಗುಂಪಿನ ಹರವಾಗಿ ದಾನವನ್ನು ಹಂಜುವ ಮಹತ್ವದ ಜಾವಾ ಬ್ಬಾಲಿಯನ್ನು ಆತನು ಹೊತ್ತಿದ್ದನು (ಯೋಹಾನ 13:29). ಯಾಕ್ರೋಬ್ಬ ಶಿಷ್ಯನೂ ಕರಕನಿಗೆ ದ್ರೋಹಮಾಡಲಾರನು ಎಂದು ಅವರಳ್ಳಿ ಅನೇಕರು ಯೋಜಿಸಿದ್ದರು ಅದರಳ್ಳಿ ಯೂದನೂ ಒಬ್ಬನಾಗಿದ್ದನು.

ಯೇಸುವಿನ ಮಾತುಗಳನ್ನು ಮತ್ತು ಕಾರ್ಯಗಳನ್ನು ಹೇಳಿನ ಅಂತೋನ್ಯಲರು ಅಧ್ಯೇಯ ಸಿಕೊಂಡಿರಿಪಲ್ಲ ಆದರೆ ಯೂದನು ಅಲತುಕೊಂಡನು. ಕರಪತನದಿಂದ ಆತನು ಉಜದವರೆಂದನೆ “ಗುರುವೇ ನಾನ್ನಲ್ಲವಲ್ಲ?” ಎಂದು ಕೇಳಿದನು (ಮತ್ತಾಯ 26:25), ಅದಕ್ಕೆ “ನಿನೇ ಹೇಳಿದ್ದೀ” ಎಂದು ಲುತ್ತಲಿಸಿದನು¹⁵ (ಮತ್ತಾಯ 26:25). ಈ ಲಂಡಿಯಲ್ಲ ಆತನ ನಂಬು ಹೊರಜಿದ್ದಾಗ ಆತನ ಧೈಯವು ಅಲಗಾಡಿನಲ್ಪಟ್ಟಿತು; ಆದರೆ ಅದು ಆತನನ್ನು ಗರಜಾಗೊಳಿಸಿದಿದ್ದರೆ ಅದು ಶ್ರಕ್ಷಣಾಗುತ್ತಿರಲ್ಲ. ಗಾಜಯಲ್ಲ ಬಯಲಾಗುವಿಕೆಯಂತದ್ದು ಮಣಿನ್ನು ಘಟ್ಟಿಮಾಡುವುದಾಗಿದೆ, ಹೀಗೆ ಯೇಸುವಿಸಿದ ಯೂದನ ಬಯಲಾಗುವಿಕೆಯು ಆತನ ಹೃದಯವನ್ನು ಇನ್ನೂ ಹೆಚ್ಚಾಗಿ ಕಲಿಂಗಾಡಿತು (ಯೋಹಾನ 13:27¹⁶).

ಕ್ರಿಸ್ತನು ಯೂದನಿಗೆ “ನಿನು ಮಾಡುವುದನ್ನು ಬೇಗನೇ ಮಾಡಿಜಿಡು” ಎಂದು ಹೇಳಿದನು (ಯೋಹಾನ 13:27). ಯೇಸು ಆ ವಿಶ್ವಾಖಾತನನನ್ನು ಬೇಗನೇ ಜಿಡಲು ಬಯಸುತ್ತಿರು. ಯಾಕೆಂದರೆ ಆ ರಾತ್ರಿ ಆತನು ಇನ್ನೂ ಪ್ರಾಣಗೊಳಿಸಬೇಕಾದದ್ದು ನಾಕಷ್ಟಿತ್ತು, ಮಾಡಬೇಕಾಗಿ ಉಜಿದ ಕಾರ್ಯಕ್ರಮ ನಂಬಿಯಲ್ಲ ನಾಕಟ್ಟು ಇರುವುದೆಂದು ತಿಜಿದು ಈಗ, ಸುರಕ್ಷಿತವಾಗಿ ಆತನನ್ನು ಜಡುಗಡಿಮಾಡಿದನು. “ಅವನು [ಯೂದನು] ... ಕೂಡಲೇ ಹೊರಗೆ ಹೊಳಿದನು”¹⁸ (ಯೋಹಾನ 13:30).¹⁹

ಕೆಲವರು ಯೂದನ ದ್ರೋಹರ ಕಾರ್ಯವನ್ನು ನಮ್ಮಿಂದಿನಲು ಪ್ರಯೋಜಿಸುತ್ತಾರೆ,²⁰ ಆದರೆ ಕ್ರಿಸ್ತನು, “... ಆದರೆ ಮನುಷ್ಯರುಮಾರನನ್ನು ಹಿಡುತ್ತೇಂದುವನೂ ಅವನ ಗತಿಯನ್ನು ವಿನು ಹೇಳಿ, ಆ ಮನುಷ್ಯನು ಹುಟ್ಟಿದ್ದರೆ ಅವನಿಗೆ ಒಳ್ಳೆಯದಾಗಿತ್ತು” ಎಂದು ಹೇಳಿದನು (ಮತ್ತಾಯ 26:24; ನೋಡಿಲ ಮಾರ್ಕ 14:21). J. W. McGarvey ಹೀಗೆ ಬರೆಯತ್ತಾರೆ, “ಯೇಸುವಿನ ಮಾತುಗಳ ಯೂದನಿಗೊಂಡು ನಂಬಿಯ ಸಿಕೊಂಡುವರ ಬಾಯಿನ್ನು ಮುಖ್ಯವುದಾಗಿದೆ. ನಾಗ್ಯಯಾಥಿಶನೇ ದಂಜಣಿಯಿಂದ ಮಾತನಾಡಿದರೆ, ಕಡಿಮೆಮಾಡುವಿಕೆಯಲ್ಲ ವಾದಮಾಡುವ ನಾಹನವನ್ನು ಯಾರು ಮಾಡಾರು?”²¹

పేత్రునిగె మత్తు ఇతరరిగె అప్పోస్తులరిగె నంజంధిసిదంత త్రయోదశా (ప్రత్యాయ 26:31-35;

పూర్క 14:27-31; లూకా 22:31-38; యోహాన 13:31-38)

యీఎను హోరటు కేంద్రానుచికెయి నంతర (యోహాన 13:31),²² యీఎను ఇతర అప్పోస్తులరిండగే తియగిదను. ఆతను మహిమెషడువుదర బగీరి మాతనాడిదను²³ (యోహాన 13:31, 32) మత్తు “శ్రీయ మక్కలే”²⁴ ఇన్ను స్ఫుర్పుకాలవే నాను నిమ్మ సంగడ ఇరుత్తేనే” ఎందు కేండదను (యోహాన 13:33). ఆతను మాడువదు బకళబిత్తు మత్తు నమయపు బకళ కడిమె ఇత్తు!

ఇక్కొఱగే ఆతను మాతనాడిదంథ మాతుగళన్ను ఆతను పునరావర్తిసిదను (యోహాన 13:33; సోడిల యోహాన 7:33, 34,²⁵ 8:21) మత్తు అనంతర, “నాను నిచుగే హోన అజ్ఞియిన్ను తోడుత్తేనే, ఏనందరే నిఱపు ఒబ్బరన్నోబ్బరు తీర్పినబేటు: నాను నిమ్మన్ను తీర్పిసిద చుండగే సింపు నఃక ఒబ్బరన్నోబ్బరు తీర్పినబేటు” (యోహాన 13:34) ఎంబుదే. ఇదు “హోనదాద అజ్ఞియిల్” యాకేందరే ఇదు ఇతరరస్తు తీర్పిసువ ఆజ్ఞియాగిదే: ఈ బోధనయే శతమానగళష్టు కళియదాగిదే (సోడిల యాజకకాండ 19:18). బదలాగి, ఇహాందు హోన అజ్ఞియాగిత్తు యాకేందరే ఆతను తన్న శిష్యులగేణుస్తర హోందిద తరద తీర్పియి ఇదాగిదే ఎందు యీఎను కేండదను: ఆతను అదరలు “నాను నిమ్మన్ను తీర్పిసిద మేలిగే”! ఎందు నేల సిదను. “నిమ్మిళగే ఒబ్బర చేలబోబ్బలగే తీర్పియిద్దరే ఎల్లరూ నిమ్మన్ను నన్న శిష్యురందు తిఱకొట్టచరు” (యోహాన 13:35) నిఱపు ఎష్టోర మణ్ణగే కాళజిమాడుత్తీల ఎందు తిఱయిచ తనకచూ జనరు నిమ్మన్ను నలయాగి అధిమాడికొండిరువుదిల్ల ఎందు కేలపరు కేఱుతూరే.

“ఇన్ను స్ఫుర్పుకాలవే నాను నిమ్మ సంగడ ఇరుత్తేనే” (యోహాన 13:33) ఎంబ ఆ మాతుగళన్ను హేతును ఎక్కి కిడిదు “న్నామీ ఎల్లగే కోంగుత్తీఇ?” ఎందు కేండదను (యోహాన 13:36). “నాను హోంగుపల్లగే ఈగ నిఱు నన్న కిందెబరలాఅ, తరువాయ నన్న కింద బరుబి” ఎందు తీస్తును ఉత్తరిసిదను (యోహాన 13:36). యీఎను పరణద బగీగే మాతనాడుత్తిద్వానేందు హేతును అలయాల్ల. ఈ అప్పోస్తులను “న్నామీ నాను యాకే కింగే నిస్త కింద బరలారేను? నన్న రూపపన్నాదరూ తోట్టిను” ఎందు కేండదను (యోహాన 13:37).

ఆతన ఈ మాతిగే సిచోననే, “సిచోననే నోండు స్వేతానను నిమ్మన్ను గోధియంతే ఒనెయబేందం²⁶ అష్టో కేండకొండను” (లూకా 22:31) ఎందు యీఎను త్రపికుయిసిదాగ ఆతన ధ్వనియల్లన మ్యాదట్టువన్ను నాను కేళబల్లిను. శ్రీయి అశుధ్యపన్ను²⁷ తేగుమికాకలు హోట్టన్ను నాచిగీ కిడియుత్తిద్దరు: స్వేతానను అశుధ్యపన్ను హోరకాకలు మత్తు అవరన్న దాడిసువదకుగ్గి అప్పోస్తులరన్ను²⁸ నాచిగే కిడియుత్తిద్వానే. ఆతను కేగాగలే ఒందు హక్క్యాంంతలయన్న హోందిద్వానే (యోహాన 13:2, 27): ఇన్ను హజ్జినపు ఆతసిగే బేంకాగిదే.

స్వేతానన కష్ట బిలేషంవాగి నాయికనూ మత్తు త్రపిసిధియా ఆద సించోన హేతున చేంలే ఇదే. ఇదన్ను తిఱద యీఎను త్రేతునిగే “నిస్త నంజకేయు కుందిహోం బారదెందు నాను నిస్త బిషయదల్ల దేవచిలగే బిజ్ఞాపనే మాడికొండిను. నిఱు తియగికొండు²⁹ నిస్త నహోందరస్తు ధ్వంశపడిను” ఎందు కేండదను (లూకా 22:32). ఆ అప్పోస్తులను త్రపిభణసుత్తు, “న్నామీ నాను నిస్త నంగడ నరేమనిగే హోగలాక్కు నాయువుదక్కు సిధ్ంనాగిద్దేనే” అందను (లూకా 22:33). బహుళః యీఎను తన్న

ಅಲ್ಲಾಡಿನುತ್ತಿದ್ದಂತೆಯೇ “ನನಗಾಗಿ ಪ್ರಾಣಕೊಳ್ಳಿಯಾ?” ಎಂದು ಕೇಳಿದನು (ಯೋಹಾನ 13:38; ಒತ್ತಿ ಹೇಳಿದ್ದು ನಷ್ಟಿದ್ದು). ಅತನು ದುಃಖದಿಂದ “ಇವನನ್ನು ಅಲಿಯನೆಂದು ನಿಂನು ಮಾರು ನಾಲ ಹೇಳಿದ ತನಕ ಕೊಳ್ಳಬಾಗುವುದಿಲ್ಲವೆಂದು ನಿನಗೆ ಹೇಳುತ್ತೇನೆ” (ಲೂಕ 22:34) ಎಂದನು.³⁰

ತರ್ಕನು ಇತರ ಹತ್ತು ಮಂದಿಯತ್ತ ತಿರುಗಿದನು: “ಈ ರಾತ್ರಿ ನನ್ನ ವಿಷಯದಲ್ಲಿ ನಿಂದೆ ಲ್ಲರೂ ದಿಗಿಲುಪಟ್ಟಿ ಹಿಂಜಲಿಯಿವಿಲ. ಕುರುಬನನ್ನು ಹೊಡೆಯಿಚೇನು; ಹಿಂಡಿನ ಕುಲಗಳು ಜಡುಲಹೋಗುವವು ಎಂದು ಬರೆದರೆಯಲ್ಲ” ಎಂದು ಹೇಳಿದನು (ಮತ್ತಾಯ 26:31; ಒತ್ತಿ ಹೇಳಿದ್ದ ನಷ್ಟಿದ್ದು; ನೋಡಿಲ ಜೀಕರ್ಯ 13:7). “ನಾನು ಜೀವಿತನಾಗಿ ಎದ್ದರೇಲೆ ನಿಮ್ಮ ಮುಂದೆ ನಾನು ಗಣಾಯಾಕ್ಕೆ ಹೋಗುವೆನು” ಎಂದೂ ಸೇಲಸಿದನು (ಮತ್ತಾಯ 26:32). ಗಣಾಯಾದ ವಾಗ್ಧೀನವನ್ನು ಗಮನದಲ್ಲಿಪಟ್ಟಿಕೊಳ್ಳಲ್ಲ (ನೋಡಿಲ ಮತ್ತಾಯ 28:7, 10, 16; ಯೋಹಾನ 21:1). ಅತನ ಪುನರುತ್ತಾನದ ನಂತರ, ಕುರುಬನು ತನ್ನ ಜಡುಲದ ಕುಲಗಳನ್ನು ಕಳಡಿನುವ ಹಾಗೆ ಯೇನು ತನ್ನ ಶಿಷ್ಯರನ್ನು ಗಣಾಯಾದಲ್ಲ³¹ ಸೇಲನುವಿಸಿದ್ದನು.

ಹೇಳುತ್ತನು ಯೇನುವಿನ ಮಾತುಗಳನ್ನು ಒಪ್ಪುವುದಕ್ಕೆ ನಿರಾಕರಿಸಿದನು. “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟಿ ಹಿಂಜಲಿದರೂ ನಾನು ಎಂದಿಗೂ ಹಿಂಜಲಿಯನು” ಎಂದು ಫೋಣಿಸಿದನು (ಮತ್ತಾಯ 26:33; ಒತ್ತಿ ಹೇಳಿದ್ದು ನಷ್ಟಿದ್ದು). ತಿರುಗಿ ತರ್ಕನು ಅತನಿಗೆ “ಇದೇ ರಾತ್ರಿಯಲ್ಲ ಕೊಳ್ಳಬಾಗುವುದಕ್ಕೆ ಮುಂಜೆ ನಿಂನು ನನ್ನ ವಿಷಯದಲ್ಲ ಅವನನ್ನು ಅಲಿಯನೆಂಬಾಗಿ ಮಾರು ನಾಲ ಹೇಳಬಿ” (ಮತ್ತಾಯ 26:34) ಎಂದು ಹೇಳಿದನು. “ಆದರೆ ಅವನು [ಹೇಳುತ್ತನು] ನಾನು ನಿನ್ನ ಸಂಡ ನಾಯಬೇಕಾದರೂ ನಿನ್ನನ್ನು ಅಲಿಯನೆಂಬಾಗಿ ಹೇಳಬುದೇ ಇಲ್ಲವೆಂದು ಬಹು ಲಂಡಿತವಾಗಿ ಮಾತಾಡಿದನು” (ಮಾರ್ಕ 14:31). “ಅದರಂತೆ ಶಿಷ್ಯರೆಲ್ಲರೂ ಹೇಳಿದರ್ಥ” (ಮತ್ತಾಯ 26:35).

ಅಪ್ರೋನ್ತಲರು ಮುಂದಿರುವ ತಲಿಂವಾದ ನಮಯಕ್ಕೆ ಸಿದ್ಧರಾಗಿಲ್ಲ ಎಂಬುದು ನಿಶ್ಚಿತವಾದ್ದು ಅಗಿತ್ತು.³² ಯೇನು ಯೋಜಾಯ 53:12ನ್ನು ಉದಾಹರಿಸುತ್ತಾ ತಾನು ಮರಣಿಸಲಾಗುವುದಾಗಿ ತಿರುಗಿ ದೃಢಪಡಿಸಿದನು (ಲೂಕ 22:37). ಈ ಹಿಂದೆ ಅತನು ಅವರನ್ನು ಹೊರಕ್ಕೆ ಕಟ್ಟಿಸಿದಾಗ ಅತನ ಶಿಷ್ಯರು ಹಡೆದಂಧ ಯೋಗ್ಯವಾದ ನಾವ್ಯಗತವನ್ನು ಮುಂದಿನ ದಿನಗಳಲ್ಲ ಅವರು ಅದನ್ನು ಎದುರು ನೋಡಬಾರದೆಂದು ಯೇನು ಅವಲಿಗೆ ಎಜ್ಜಿಲಸಿದನು (ಲೂಕ 22:35, 36; ನೋಡಿಲ ಮತ್ತಾಯ 10; ಲೂಕ 10:1-16).

ಭವಿಷ್ಯದ ಸಿದ್ಧತೆಯ ಅತನ ನಲಹೆಯಲ್ಲ, ಅತನು ಕ್ರಿಯನ್ನು ಕೊಳ್ಳಬುದನ್ನು ನೂಜಿಸಿದನು (ಲೂಕ 22:36) ಎಂದು ಹೇಳುತ್ತದೆ. ಅತನು ನೈಜ ಕ್ರಿಯನ್ನು ನೂಜಿಸಿದನು ಅದಷ್ಟೇ ನಾತು ಎಂದು ಯೇನು ಹೇಳಿದನು (ಲೂಕ 22:38). ಏರಡು ಕ್ರಿಗಳ ಹನ್ನೆರಡು ಜನರನ್ನು ರಕ್ಷಿಸಲು ನಾಕಾಗದ್ದಿಲಂದ, ಯೇನುವು ಅಕ್ಕರನಹ ಇದರ ವಿಷಯವಾಗಿ ಮಾತಾಡುತ್ತಿಲ್ಲ ಹೊರತು ನೂಜ್ವಾಫಿವಾಗಿ ಮಾತನಾಡುತ್ತಿದ್ದಾನೆ ಎಂಬುದರ ಕುರುಹು ಇದಾಗಿತ್ತು.³³ ಹೇಗೆಂದು, ಅತನ ಮಾತುಗಳನ್ನು ಅಲಿತಕೊಳ್ಳಬಲ್ಲ ಅವರು ವಿಫಲರಾದರು (ನೋಡಿಲ ಲೂಕ 22:49-51) ಅತನ ಬರಾಲುವ ಮರಣಕ್ಕೆ ನಂಬಂಧಿಸಿದಂತೆ ಅತನು ಹೇಳಿದ್ದನ್ನೂ ಕೂಡಾ ಅಲಿತಕೊಳ್ಳಬಲ್ಲ ಅವರು ವಿಫಲರಾದರು.

ತತ್ತ್ವಮಂಜೂರಿನಿಂದ ವ್ಯಾಪಣಿ (ಮತ್ತಾಯ 26:26-29; ಮಾರ್ಕ 14:22-25; ಲೂಕ 22:19, 20; 1 ಕೆರಿಂಫ 11:23-26)

ಹನ್ನ ಹಬ್ಬಪು ಮುಗಿಯುತ್ತಾ ಬಂದಂತೆ,³⁴ ಎಲ್ಲಾ ನಮಯದಲ್ಲಿ ನ್ನರಬೀಯವಾದ ಬಲು ಶಾಷ್ಟಿತವಾದ ತರ್ಕನ ಭೋಜನವನ್ನು ಯೇನು ನ್ನಾಹಿಸಿದನು.³⁵ “ಅವರು ಉಂಟ ಮಾಡುತ್ತಿರು

ಈಗ ಯೇಸು ರೊಟ್ಯಾಯನ್ನು ತೆಗೆದುಕೊಂಡನು” (ಮತ್ತಾಯ 26:26; ನೋಡಿಲ ಮಾರ್ಕ 14:22; ಲಾಕ 22:19), ಹನ್ನದ ಅರಂಭದಲ್ಲಿ ಹುಣಿಯಲ್ಲಿದ ರೊಟ್ಯಾಯ ಬಳಿನಲ್ಲಿದ್ದೀತ್ತು “ರೊಟ್ಯಾಯನ್ನು ತೆಗೆದುಕೊಂಡ ದೇವರ ಸೋತ್ತೆಮಾಡಿ ಇದು ನಿಮಗೋಣಸ್ತರಹಾಗಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವುದಕ್ಕೆನ್ನರ ಹೀಗೆ ಮಾಡಿಲಿ” (1 ಕೊಲಂಧ 11:24) ಎಂದು ಹೇಳಿದನು.

“ಯೇಸು ಇದು ನನ್ನ ದೇಹ” ಎಂದು ಹೇಳಿದಾಗ,³⁶ ಅತನು ಅದನ್ನು ವಿಶೇಷವಾಗಿ ಬಳಸಿದನು, ನಾವು ಬಳಸುವ ಅದೇ ವಿಶೇಷವು “ಇವರು ನನ್ನ ಹೊಮ್ಮೆಕಳ್ಳು” ಕೆಲವರು ಜಿತ್ತಿಸಿ ಹೇಳಿದಂತಿದೆ. ರೊಟ್ಯಾಯ ದೋಷನ್ನು ಶಿಲುವೀಯ ಮೇಲೆ ನೇರಾಡಿದಂತಹ ಅತನ ದೇಹವನ್ನು ಪ್ರತಿಸಿಧಿಸುವಂದ್ವಾಗಿದೆ ಎಂದು ತೀಸುವು ಹೇಳುತ್ತಿದ್ದಾನೆ.

“ಅದೇ ಲೀಟಿಯಲ್ಲ ಹಾತೆಯನ್ನು ನಹ³⁷ ತೆಗೆದುಕೊಂಡನು ...” (1 ಕೊಲಂಧ 11:25). ಈ ಹಾತೆಯ “ಧೂಕಾಳುರನು” ದಿಂದ ತಂಜತು (ಮತ್ತಾಯ 26:29). “ದೇವಲಗೆ ಸೋತ್ತೆಮಾಡಿ ... ಇದರಲ್ಲಿರುವುದನ್ನು ಎಲ್ಲರೂ ಕುಡಿಯಲಿ³⁸ ಇದು ನನ್ನ ರಕ್ತ. ಇದು ಒಡಂಬಡಿಕೆಯ ರಕ್ತ. ಇದು ಹಾಷಗಳ ಕ್ಷಮೆಗಾಗಿ ಬಹುಜಿನಿಗೋಣಸ್ತರ ನುಲಿನಲ್ಲಿದುವ ರಕ್ತ³⁹ ಎಂದು ಹೇಳಿದನು” (ಮತ್ತಾಯ 26:27, 28; ನೋಡಿಲ ಮಾರ್ಕ 14:24; ಲಾಕ 22:20). ಈ ಹೇಳಿಯೆಯನ್ನು ಮಾಡುವುದಿಲ್ಲ, ಅತನ ಮರಣಕ್ಕೆನ್ನರದ ಮೂಲ ಉದ್ದೇಶವು ಅತನ ಜಿತ್ತೆವನ್ನು ಮಾಡಲಾಯದಂತವರಿಗೆ ಹಾಷಗಳ ಕ್ಷಮಾಪಣೆಯನ್ನು ಒದಗಿಸುವುದಾಗಿದೆ ಎಂಬುದನ್ನು ಯೇಸು ಪ್ರಖ್ಯಾತಿದನು (ಖೋಡಿಲ 1 ಕೊಲಂಧ 15:3; ಎಥನ 1:7).

ಅತನು ಆ ಹನ್ನೊಂದು ಜನರಿಗೆ “... ನನ್ನನ್ನು ನೆನಸಿಕೊಳ್ಳುವುದಕ್ಕೊಣಸ್ತರ ಹೀಗೆ ಮಾಡಿಲಿ” ಎಂದು ನೂಜಿಸಿದನು (1 ಕೊಲಂಧ 11:25). ನಂತರ “ನಾನು ನನ್ನ ತಂದೆಯ ರಾಜ್ಯದಲ್ಲ ಧಾರ್ಕಾಳುರನವನ್ನು ನಿಷ್ಟು ನಂಗಡ ಹೊಸದಾಗಿ ಕುಡಿಯುವ ದಿನದವರೆಗೂ ಇನ್ನು ಕುಡಿಯುವುದೇ ಇಲ್ಲ ಎಂದು ಸೇಲಿಸಿದನು” (ಮತ್ತಾಯ 26:29). ಈಗಾಗಲೇ ಗಮನಿಸಿದಂತೆ, ಇಹಲೋಕದಲ್ಲಿ ದೇವರ ರಾಜ್ಯದ ಅಧಿಭಾವಿಸುವಿಕೆಯು ಸಭೆಯಾಗಿದೆ. ಕರ್ತನ ಭೋಜನದಲ್ಲ ಹಾಲ್ಯೋಳ್ಯಲು ಪ್ರತಿನಾಲಿಯು ಸಭೆಯು ಸೇಲಿದಂತೆ ಇದು ತೀಸುವನ್ನು ನೂಜಿಸುವುದಾಗಿದೆ. ಹೌಲನು “... ಹಾತೆಯಲ್ಲ ಹಾನಮಾಡುವದು ತೀಸುವ ರಕ್ತದಲ್ಲ ಹಾಲುಗಾರರಾಗಿದ್ದೇವೆಂದು ನೂಜಿಸುತ್ತದೆಲ್ಲವೇ? ರೊಟ್ಯಾಯನ್ನು ಮುಲಿದು ತಿಸ್ತುವದು ತೀಸುವ ದೇಹದಲ್ಲ ಹಾಲುಗಾರರಾಗಿದ್ದೇವೆಂದು ನೂಜಿಸುತ್ತದೆಲ್ಲವೇ?” ಎಂದು ಬರೆಯುತ್ತಾನೆ (1 ಕೊಲಂಧ 10:16, 17).

ತಾನು ಮರಜಬರುವ ತನಕ ಕರ್ತನ ಭೋಜನವು ಶಾಶ್ವತವಾಗಿ ಸ್ವರಚೀಯ ನಂಗತಿಯಾಗಿ ಮುಂದುವರೆಯಬೇಕಿಂದ ತೀಸುವು ಬಯಸಿದ್ದನು (1 ಕೊಲಂಧ 11:26). ಅದಿ ಸಭೆಯು ವಾರದ ಮೇರಲ ದಿವಸ ಈ ಸ್ವರಚೀಯ ಅಭರಣೆಯಲ್ಲ ಹಾಲ್ಯೋಳ್ಯತ್ತಿತ್ತು.⁴⁰ ಅದು ಈ ದಿನದವರೆಗೂ ಅಭಾವಾನದಲ್ಲಿದೆ.

ಮತ್ತಾಯ

“ಮರೆಯಲಾದ ರಾತ್ರಿಯ” ಕೆಲ ತಾನುಗಳನ್ನು ನಾವು ಗಮನಿಸಿದೆವು.⁴¹ ಮುಂದಿನ ಹಾರದಲ್ಲ, ನಾವು ಅಧ್ಯಯನ ಮಾಡಿದಂತೆ ಯೋಹಾನ 14-16ರಲ್ಲಿನ ಅತನ ಜಣಳುಗಿಯ ಉಪದೇಶವನ್ನು ಮತ್ತು ಯೋಹಾನ 17ರಲ್ಲಿನ ಇನ್ನುಹದ ಸ್ವರಚೀಯ ನಂಜೆಯ ನಮ್ಮ ನಬ್ಲಿಕ್ಕೆಯನ್ನು ನಾವು ಮುಂದುವರೆಸುವಾ. ಈ ಅಧ್ಯಯನವು ನಿಷ್ಟು ಜೀವಿತದಲ್ಲ ಎಂದೆಂದೂ ಮರೆಯದ ದಿನ”ವನಾಗುಿನಲು ಇದು ನಮಗೆ ನಹಾಯನುವುದಾಗಿದೆ ಎಂದು ನಾನು ಅಶಿಸುತ್ತೇನೆ.

ଲିପ୍ତଜୀଗଳ

‘ମୋଦଲନେଯ କେଳିଲିଥ୍ 11:23-26 ଇଲ୍ ଉଚ୍ଚ ଉଚ୍ଚଗ୍ରେଆନ୍‌ଲ୍ୟୁଷ୍ଟିଦେ。 ଯାକେଂଦର ଯେଣନୁ
ନଂନ୍ତାହିଁନିଦ କରନ ଭୋଲଜନଦ ନଂପ୍ରୋଟାଣ ବିପର ଇଦାଗିଦେ。 ମୋଦଲନେଯ କେଳିଲିଥ୍
11:23-26 ବହୁତଃ ଅଦିଯାଳ୍ ଦ୍ୱୟ ତୁଳନେଇତପାରି ବରେ ଫଳନେଯ ବିପରାଗିରବହୁଦୁ।
ମୋଦଲନେଯ କେଳିଲିଥ୍ପୁ 50ରଙ୍ଗ୍ରେ ବରେଯଲ୍ୟୁଷ୍ଟି, ସିନାଟ୍ରୋ ନୁଵାର୍ତ୍ତେଯ ବହୁତଃ 60ରଙ୍ଗ୍ରେ
ବରେଯଲ୍ୟୁଷ୍ଟିରବହୁଦୁ। ୨ନୁଵାର୍ତ୍ତେଯ ବିପରଗର୍ଭନ୍ତ୍ରେ ହୋଇଲିଏ ମୁକ୍ତ ଫଳନେଯ କ୍ରମପୁ
ବ୍ୟାକ୍ୟନିବାରିଯଦୁ କଂଠବରୁପୁଦାଗିଦେ。 କଲପୁ ବାଲ ଗମନିଲ୍ୟୁଷ୍ଟିଂକେ କାଲାକ୍ରମାନୁନାର
କ୍ରମପୁରୁଷ ଲେଖକରୁ ଲାଜ୍ଞିବାଦ ଆଧ୍ୟତ୍ମେଯ ଆଗିରାଳ୍, ନୁଦ୍ଵେପନାର୍, ନିଲାବରାଦ କ୍ରମପୁ
ମହକ୍ଷେତ୍ରଲ୍ୟଦ୍ଵାରିଗିଦେ。 ୩ଅଦିନୁଦିଯାଇଲ୍ଲାନ ନାଦ୍ୟତ୍ତେଯିଳ୍ଲ କେଲ ଏରୁହେଲରୁଗର୍ଭନ୍ତ୍ରେ ନାପୁ
ଗମନିଲ୍ଲାପରାଗିଦେଇବେ। ୪ତ୍ରନ୍ତର ଜିପନ୍ତ ଜିଲତ୍ରେ, ୨ନେ ପୁନ୍ତ୍ରକର୍ତ୍ତାଙ୍କ ଇରୁଚ “ପ୍ରୀତି, କଷ୍ଟୀର,
ଶ୍ରୀମାତାଙ୍କ” ଏବଂ ହାତପନ୍ତ୍ରେ ନୋଇଲି। ୫ଯେଣ ଯୁଦନ ହାତପନ୍ତ୍ରେ ତେଜିଦ ନମ୍ବିଦିଲ୍,
ଶିକ୍ଷ୍ୟ ଯୁଦନନ୍ତ୍ରେ ନଂଶିଲ୍ୟିରାଳ୍ ଏବଂବୁଦୁ ହାତରଙ୍ଗ୍ରେ କଂଠବରୁପୁଦିଲ୍,
ଆଦର ଇଦନ୍ତ୍ରେ ଜିମ୍ବଦୁ ଅନ୍ଦନ୍ତ୍ରେ ନାପୁ ନୋଇଲ ବହୁଦାଗିଦେ。 ୬J. W. McGarvey and Philip Y. Pendleton, *The
Fourfold Gospel or A Harmony of the Four Gospels* (Cincinnati: Standard Publishing
Co., 1914), 650. ୭John Franklin Carter, *A Layman's Harmony of the Gospels* (Nashville:
Broadman Press, 1961), 285-86. “ନେହିଁଯ ଆନନ୍ଦଙ୍କ” ହାତକେତୀଯଦୁ ଏବଂବୁଦୁ
ନୋଇଲ୍ୟଦ୍ଵାରି ଏବଂବୁଦନ୍ତ୍ରେ ହେଲଗଣିଲ୍ଲାପ ମୁହାର କାରଣଗର୍ଭନ୍ତ୍ରେ କୋଢ଼ାତୁରେ। *A Manual of
Church History* (Philadelphia: American Baptist Publications Society, 1904), 1:140.
୮H. I. Hester, *The Heart of the New Testament* (Liberty, Mo.: Quality Press, 1963), 197.
୯ଆନେଇକ ନୋଜନ୍ରେଗର୍ଭନ୍ତ୍ରେ, ନୋଜନ୍ରେପ ଇଦୁ ହେନ ବିଦରବିଦିକେଯାଳ୍ ନୋଜନ୍ରେଲ୍ୟୁଷ୍ଟିଦେ,
ଖୁଦାହରଣେଗାରି ପ୍ରକଟଣ କେଳିଲି 3:20ନ୍ତ୍ରେ ନୋଇଲି। ୧୦Carter, 287-88.

“ମୂଳଲେବେଦ ଭାଗରଙ୍ଗ୍ରେ “କରନେ ନାନେ” ଏବଂଦ ଭାବାନ୍ତରଚାଗିଦେ (KJV ନୋଇଲି)।
ଆଦର ଗ୍ରୀକ୍‌ରଙ୍ଗ୍ରେ ପ୍ରଶ୍ନୀୟ ଲେଖିଯ ନକାରାତ୍କୁ ଲୁତ୍ରରଚନ୍ତ୍ରେ ନୋଜିଲ୍ଲାପଦାଗିଦେ。 NASBଯାଇ
“କରନେ, ନିଜାଗିଯାଇ ନାନାଲ୍” ଏବାଦିଗେ ୧୨Carter, 288. ୧୩“ଯେଣ ହେଜ୍ବାର ପ୍ରୀତିଦିନ୍ତ୍ରେ
ଶିକ୍ଷ୍ୟନ୍” ବନ୍ଦେଯେ ଆଦର ମାତନାକିଦନେମୁ ଯୋଇକାନମୁ ବରେଦିଦ୍ବାନେ ଏବଂଦ ହେଜ୍ବାର
ଲେଖକରୁ ନଂବୁପରାଗିଦ୍ବାରେ ୧୪McGarvey ପ୍ରକାର ତୁମ୍ଭନ୍ତ୍ରେ ଅଦି ଅତିଧିନ୍ କୋଢ଼ାପଦୁ ବଂଦୁ
ଲେଖିଯ ନାରପଦ ନଂକେତପାଗିକୁ (McGarvey and Pendleton, 653). ୧୫“ନୀନେ ହେଲାଦିଲ୍”
ଆଦେନାମୁ ଦ୍ୱୟନୋଜକ ଲୁତ୍ରରକ୍ତେ ଇରୁପ ନ୍ଯୁଷ୍ଟିହଦିନୁପ ଲେଖିଯାଗିକୁ (ନୋଇଲି ମୁତ୍ରୁ
26:64)। ଆଦେ ତରନାଦ ବିପରଜୀଯନ୍ତ୍ରେ ନାବିରେ ନାପୁ ହୋଇଦିଦେଇବେ: “ନାନାଲ୍ଲାବେନୁ ନିମୁ
ହେଜ୍ବିଦିବୁ!” ୧୬“ନ୍ୟୁତାନମୁ ଯୁଦନ ଶ୍ରୀଦଯିପନ୍ତ୍ରେ ହୋକ୍ତମ୍ଭୁ” ଏବଂଦ ହେଜ୍ବାରଦିନ୍ତ୍ରେ ଅତନନ୍ତ୍ରେ
ମହାନଭିନ୍ନ ହୋଇଗଲୁ ଶୈରେହିସିକୁ (ଲାକ 22:3, 4)। ଇଲ୍ ଇଦୁ ନ୍ୟୁତାନମୁ ତିରି ଅତନନ୍ତ୍ରେ
“ପ୍ରଚେଲିନ୍ଦିନ୍ମୁ” ଏବଂଦ ହେଜ୍ବାରଲ୍ୟୁଷ୍ଟିଦେ。 ଯୁଦନମୁ କ୍ରିସ୍ତନ ମାତୁଗର୍ଭନ୍ତ୍ରେ ମୁକ୍ତ କ୍ରିୟାଗର୍ଭନ୍ତ୍ରେ
କ୍ରମଚାଗି ଦୂରନିଲାଯିତ୍ତନ୍ତ୍ରେ ଏବଂ ନାଦ୍ୟତ୍ତେଯ ଇତ୍ତୁ ଆଦର ତେବେ ଅତନ ଅତନ ତିରି ନ୍ୟୁତାନିଗିର
କେବ୍ଳନ୍ତ୍ରେ ୧୭ଅତନ୍ମ “ହେଜ୍ବକ୍ତ୍ତେ” ବେଳାଦ ପନ୍ଦୁଗର୍ଭନ୍ତ୍ରେ କେବଳକୁଳ୍ପୁ ହୋଇଦନୁ ଏବଂ ଯୋଇ
ନୁତ୍ରୁରେ (ଯୋଇକାନ 13:29), ବଂଦୁ ଦିନଦ ହେଜ୍ବାର କବ୍ଲିପୁ ପାରଦୁଦ୍ଵକୁ ମୁଖ୍ୟାଲ୍ୟଦ
ରେଣ୍ଟିଯ ଆଜରଜୀଯାଳ୍ ଇରୁପଦାଗିକୁ ଆଦ୍ୟତିନଦ ଯୁଦନମୁ ମୁମଦିନ ହେଜ୍ବାର ସିଦ୍ଧାରିଗାରି
ହୋଇରବହୁଦୁ ଏବଂ ଅପର ଯୋଇଜିସିରବହୁଦୁ ୧୮“କେ ବିପରଜୀଯ ଇଦ୍ବାରୀଗୁ ... କେବଳ
କେ ନମ୍ବିଦି ଦିନଦ ନୁଦୁତାରିଦ୍ବାରୀ କରାଇ, ହେଜ୍ବାର ଏଲ୍ଲୁ ବ୍ୟାଲ୍ୟାନକାରରୁ ବିଲକ୍ଷଣପାଦ
ଇତ୍ତୁଦ୍ଵାରୀ ଇତ୍ତୁଲ୍ଲାନପରାଗିଦ୍ବାରୀ ... କେ ଲେଖି ହେଜ୍ବାରୁରେ, ‘ଅଦୁ ରାତ୍ରିଯାଗିକୁ’” ଏବଂ
ହେଜ୍ବାର କେଲ ଭୟିଂକରତେଯ ଇରୁପଦାଗିକୁ (McGarvey and Pendleton, 654) ଜୋତେ ନାମ
ଗମନିଲ୍ଲାପରାଗିଦେ ୧୯ଲାକନ ବିପରଜୀଯ କରନ ଭୋଲଜନେଯ ନଂନ୍ତାହନେଯ
ନଂତର ଯୁଦନ ଅପଦିନଲ୍ୟୁଷ୍ଟିନ୍ତ୍ରେ ଏବଂ ନୋଜିଲ୍ଲାପଦାଗିଦେ (ଲାକ 22:19-23), ମୁତ୍ରୁଯ
ମାକର୍ତ୍ତ୍ରେ ଅତନ ଅହାଦନ୍ତ୍ରେ ନ୍ୟୁର୍ମର୍ଦ୍ଦିନ୍ତ୍ରେ ନମ୍ବିଦିନ୍ତ୍ରେ ଅପରନ୍ତ୍ରେ
ଜପ୍ତୁହେଲ ଯୁଦନ ନ୍ୟୁର୍ମର୍ଦ୍ଦିନ୍ତ୍ରେ ମୁକ୍ତ ମାକର୍ତ୍ତ୍ରେ ଅପରନ୍ତ୍ରେ ଅନୁନଲିଶିଦ୍ବାରୀ ୨୦କେ ତୁନ୍ତ୍ରକର୍ତ୍ତାଙ୍କ ମୁଦ୍ଦେଶିକୁ
“ସିଦ୍ଧନାରୀ” ଏବଂ ହାତପନ୍ତ୍ରେ ନୋଇଲି。

²¹McGarvey and Pendleton, 653. ²²हेतुम् तत्पूर्ण सिराक्षिलन्तत्वान् एवंद येऽनु मुंपि इन्द्राग अन्त्येष्ट्वागित्तु लक्षक मुक्तु योऽकानरु शे शु मुंपि इन्द्राग विक्षेयन् (लक्ष 22:34; योऽकान 13:38) चेलुष्टुलीयल्लरुव येऽनुविन मुक्तु इतरर मुंद अष्टुय (लक्ष 22:39; योऽकान 14:31). मुत्तुय मुक्तु घाक्षर तुकार, अवरु क्षेजेयन्सु जस्तु हेऽद नंतर नंभविसितु (मुत्तुय 26:30-34; घाक्ष 14:26-30). “क्षेल संगतिगत्तु” नानु इद्धेन. एरदु नाल मुंपि इन्द्राग विक्षेय, बहुत क्षेजेयन्सु इदुव मुन्तुविरबहुदु मुक्तु इन्द्रुद्धु नंतर इव नाद्युत्तेयन्सु इतु क्षेलपुवदागिद. अदु क्षेलद्धार्द्धु अद्दे नमयदलु मुंपि इन्द्राग विक्षेय हेऽलक्षेग्लु अद्युयन मादलु अवकाश मादुवच्च आगिव. ²³अद्य आत्तन मुरण, क्षालविक्षेय, तुनरुत्तानद न्नाजनेय राहक्षवागिद (स्नोऽदिल योऽकान 7:39; 12:16, 23, 28). ²⁴नापु तिद्युतुकार येऽनु प्रीत्युत्तरक्षवाद पदवन्सु इद्दें नाल बज्जसिद्धान्ने इद्य योऽकाननिग जिरहत्तित्वादद्धार्द्धु अद्यु (1 योऽकान 2:1, 12, 28; 3:7, 18; 4:4; 5:21). ²⁵तित्तुन ज्ञेयन जल्तु, 4नै सिक्षुप योऽकान 7:33, 34रल्लन व्याख्यानद मैलान “येऽरुनलेभुगे पत्तया” एवं त्वारवन्सु नेऽलेल. ²⁶भृवलो तुकार न्वेताननिग वित्तयु अद्य मुक्तु क्षेलव देवरु अवकाशक्षेलाष्टुद्धुन्सु (स्नोऽदिल योऽबन 1 मुक्तु 2) मुत्तु घादलल्लनु (अत्तुय 5:12-14); अद्य ज्ञेयलु निष्टु न्पुत तेवन्सु बज्जसिल. ²⁷त्रित्येयं हेऽप्सुन्सु नाजिलेक्षियुवु कायेद तुलित अन्नेल नेन्तुग्नेष्टु अन्नेक्षरु हेऽलाद्धारे. अदरे ज्ञेत्तु क्षेलग्लिंगे क्षेल विवरेयु अवश्युक्तेयु अद्य. क्षेल्लन न्नाफालत तुलभविक्षेयु मुक्तु घादले न्सीवाद बित्तुग्नेष्टु न्सु भाग्नेद मन्नेवातेय अन्नेक्ष जन्नरे क्षिंदिन संगतिग आगि त्वलिभुसिवे. ²⁸लक्ष 22:31रल्लन “निन्नन” एवंभुद्य रीलक्ष वेदभागदलु बहुवज्जनवागिद. ²⁹KJVयलु “हलवत्तेत्तनादनु” एवंदिद. हलवत्तेनेयु एवंद्य बदलावणेयागिद्धु उंदम संगतियु इन्द्रुद्धुदागिद. “त्वरिगिक्षेलाष्टुपुवदागिद.” “निवु उंदम नाल तिरु बदलावदरे” एवं त्वदवन्सु बज्जनुव मुलक येऽनु जेत्तुन ज्ञेयविक्षेयु अलिमवा दद्धुलु एवं द्युत्तेयन्सु व्युत्तुक्षेलिन्ववनागिद्धारे. ³⁰घाक्षनु क्षेलायु क्षेलग्लु एरदु विक्षेयिन्ववनागिद्धारे (घाक्ष 14:30) मुत्तुय लक्ष मुक्तु योऽकानरु क्षेलायु क्षेलग्लु उंदे नाल न्नाजिसिद्धारे (मुत्तुय 26:34; लक्ष 22:34; योऽकान 13:38). बहु लौलक्षनु एरदु संगतिग्नेष्टु न्नाजिसिद्धंतेये मुक्तु इन्नितरु क्षेलव उंदे उंदम न्नाजिसिद्धंतद्धु इतर त्वलिष्टुदग्गेष्टु इयवच्च आगिद (लदाहरज्ज मुत्तुय 20:30; मुक्तु लक्ष 18:35), क्षे व्युत्तुपुवु इलु त्वमुववादद्धुलु. निमग्ने एरदु अरुः निवु उंदमन्सु नक्ष हेऽलादिरु अलु यापुदे व्युत्तिक्षेयु इलु. क्षे व्युत्तुपुवन्सु हेऽत्तुन अलुग्नेयुविक्षेयन्सु नापु अद्युयन मादु वाग नापु तिरुगि काब्यत्तुदेव.

³¹येऽनुविन बदुनारु जन्नरेलु उंदे नाल येऽनुविन क्षाट्तिसिक्षेलाष्टुविक्षेयु (1 क्षेलांध 15:6) अद्य बहुतः गत्तलावागिरभीक्ष. ³²नाबिरुवेत्तेयलु, अवरु निराकरज्जेयल्लारे एवंद्य नापु क्षेलभुवदागिद. ³³येऽनु शे क्षिंदिव बज्जसिद “क्षत्रु” एवं त्वदवन्सु न्नावाद त्वारेयु त्वारेयु अन्नेल न्नाजिसिद्धारे (मुत्तुय 10:34). तत्तु अत्येष्टुलरु एदुलस्त्वदाद त्वेलांधरेग्ल बद्दे अवरन्सु निष्टुमादुत्तिद्धाने. ³⁴नंदंजेयु इन्द्रु अन्त्येष्ट्वागिरुव अरंभदल्लये नंदक्षित्वागिये येऽनु भेलजन्वन्सु नंदन्त्युहीदनु. मुत्तुय मुत्तुय घाक्षरेलु “अपु लाभ घाक्षुमियवाग” एवंभुद्य (मुत्तुय 26:26; घाक्ष 14:22) त्वालनु अद्य “लाभद नंतर” एवं त्वालनु न्नाजिसिद्धारे (1 क्षेलांध 11:25). अद्य न्वेष्ट्वागि त्वन्सु त्वभ्वद अलृद्धुत्तुरेदल्लये अध्वाव अलृत्युर्वा अगित्तु. ³⁵क्षेलन भेलजन्वन्द नंदन्त्युहेयु इन्द्रुद्धु त्वेष्टुवल माहितयु शे न्दरेत्तेयु क्षेलुद मेले त्वालन माहित अगिद्धु नंदत्वरेलु शे त्वुत्तुक्षेलु निष्टुपु “ज्ञेन्नुन्सु नेन्हिगेऽन्नस्त्र घाक्षिल” एवंभुद्धु न्नोऽदिल. ³⁶क्षे विशेषज्ञवच्च “राहक्ष” एवं त्वरेयलुद्धुत्तुदेव. राहक्षवच्च उंदम न्नामुव्युवाद विशेषज्ञवागिद्धु त्वेलाक्षेगारि नंदक्षित्वागि इन्द्रुद्धु त्वदवन्सु “अलृत” अद्य त्वागा “हागा” एवं त्वहेऽलाक्षेयु त्वदग्गेष्टु बज्जसिद्ये क्षेलवुवदागिद. भृवलो त्वुलभा राहक्षरेग्ल अवे. उदाहरज्जेगी, येऽनु

ಹೆರೊಳವನನ್ನು ನಲ ಎಂದು ಕರೆದನು (ಲೋಕ 13:31, 32). ಹೆರೊಳದನು ನಲಿಯ ಹಾಗೆ ಇದ್ದಾನೆ (ಅಂತಹ ಎಂದು ಕರೆಯಲ್ಪಡುವದು) ಎಂದು ಆತನು ಹೇಳಲ್ಲ, ಆದರೆ ಆತನು ನಲ ಅಗಿದ್ದಾನೆ (ಪ್ರಾಪ್ತ).³⁷ಇದು ಹನ್ನೆ ಹಬ್ಬಿದ ಮೂರನೆಯ ಬಟ್ಟಲು ತೆಲವರು ಬಿಶ್ಲೇಷಿಸುತ್ತಾರೆ, ಸಂಪ್ರದಾಯಕ ವಾಗಿ ಇದು ಇನ್ನಾಗಿಯೇಲಿಗೆ ಬಿಮೇಜನೆಕಾಂಡ 6:6, 7ರಣ್ಣನ “ನಾನು ನಿಮ್ಮನ್ನು ಇಡುಗಡೆ ಮಾಡುವೆನು” ಎಂಬ ಮೂರನೆಯ ವಾಗ್ದಾನಪನ್ನು ನೆನಪಿಸುವುದಾಗಿತ್ತು. ಹತ್ತೆಯ ಒಡಂಬಿಕೆಯ ವಾಗ್ದಾನದ ಈ ಮಾತುಗಳ ಕರ್ತನ ಭೋಜನ ಸಂಖ್ಯಾರಕ್ಷೆ ಯೋಜ್ಯವಾದವು ಆಗಿದೆ, ಆದರೆ ಯೀಳನು “ಉಳಿತವಾದ ನಂತರ” ಬಟ್ಟಲನ್ನು ತೆಗೆದುಕೊಂಡನು ಎಂಬ ಹೊಲನ ಹೇಳಿಕೆಯ ಜೋಡೆ ಇದು ಮೂರನೆಯ ನಾಲ್ಕನೆಯ ಬಟ್ಟಲೂ ಎಂಬ ಬಿಜಾರದಳ್ಳಿ ನಿಂಬಾಯಕ್ಕೆ ಬಂದ ಕಷ್ಟಕರವಾದಂತೆ ಆಗಿದೆ (ಇತ್ತೊಂಂಡ 11:25).³⁸KJVಯಲ್ಲಿ “ಇದರಣ್ಣ ನಿಂಬೆಲ್ಲ ಕುಡಿಯಲು” ಎಂದಿದೆ ಇದರಥ್ವ “ಬಟ್ಟಲನ್ನು ಬಂದು ಮಾಡಿಲ್” ಎಂದಳ್ಳ, ಆದರೆ ಬಂದಲಾಗಿ NASBಯು “ನಿಂಬೆಲ್ಲರೂ ಇದರಣ್ಣ ಕುಡಿಯಬೇಕು” ಎಂದು ನಂಜಿಸುವುದಾಗಿದೆ.³⁹ಹತ್ತೆಯ ಮತ್ತು ಹೊನ ವಾಗ್ದಾನಗಳು (ಒಡಂಬಿಕೆಗಳು) ರಕ್ತನುಳಿಸುವುದರ ಮೂಲಕ ಅನುಮೋದಿತವಾಗಿವೆ (ಸೋಂಡಿಲ ಇಜಿಯ 9:18, 20, 22; 10:29).

⁴⁰ಈ ಪ್ರತ್ಯುತ್ತರದಳ್ಳಿ ಸಂತರದಳ್ಳಿ ಸಿಕ್ಕುಪ “ನನ್ನ ನೆನಪಿಗೊಳ್ಳು ಇದನ್ನು ಮಾಡಿಲ್” ಎಂಬ ಜರ್ಜೆಯನ್ನು ನೋಡಿಲಿ.

⁴¹ನಾವೂನ್ಯವಾಗಿ ಹನ್ನದ ಉಂಟವು ಮೂರು ಅಥವಾ ಮೂರು ತಾನುಗಳಲ್ಲಿ ಕೆಳನೆಗೊಳ್ಳುತ್ತಿತ್ತು.